

ಗುರುರಾಯರ ನಂಬಿರೋ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao
- 3. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
- 4. Note:** Lyrics mentioned without highlights are as per Ref. 1. The wordings in Ref. 2 are same as in Ref. 1. Lyrics in Ref. 3 are similar to Ref. 1 except few differences which are given in **yellow highlights**.
- 5. Note:** Singer has followed lyrics as in Ref. 2.

ರಾಗ: ಕಲ್ಯಾಣಿ

ತಾಳ: ಅಟ್ಟ

ಗುರುರಾಯರ ನಂಬಿರೋ ಮಾರುತಿಯೆಂಬ

ಗುರುರಾಯರ ನಂಬಿರೋ || ಪ ||

ಗುರುರಾಯರ ನಂಬಿ ಬಿಡದೆ ಯಾವಾಗಲೂ

ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ || ಅಪ ||

ವನಧಿಯ ಮನೋವೇಗದಿ ಲಂಘಿಸಿ ಮಹಿ

(ತನುಜೆ ಶೋಕವ ತರಿದು) (ತನುಜೆಯ ಶೋಕತಾಪವ ಕಳೆದು)

ವನವ ಬೇರೊಡನೆ ಕಿತ್ತೀಡಾಡಿ (ಇದಿರಾದ) (ಎದುರಾದ)

ದನುಜರ ಬಡೆದು ಲಂಕೆಯ ತನ್ನ ಸಖಗಿತ್ತ || 1 ||

ಕೌರವ, ಬಕ, (ಹಿಡಿಂಬ) (ಹಿಡಿಂಬಕ) ಕೀಚಕರೆಂಬ

ದುರಳ ಸಂತತಿ ನೆಗ್ಗೊತ್ತಿ (ಕ್ರೂರ ಸಂತತಿಯೆಲ್ಲ ನುಗ್ಗಲೊತ್ತಿ)

ಘೋರ ಪಾತಕಿ ದುಶ್ಯಾಸನನ ರಕುತವ

ಹೀರಿ ಮುದದಿ ಮುರ ವೈರಿಯ ಭಜಿಸಿದ || 2 ||

ಜೀವೇಶರೊಂದೆಯೆಂಬ

(ದುವಾರ್ದಿಯ ಭಾವಶಾಸ್ತ್ರವ ಮುರಿದು) (ಕುಭಾವ ಶಾಸ್ತ್ರಗಳೆಲ್ಲ ತರಿದೋಡಿಸಿ)

(ಕೋವಿದರಿಗೆ ಸದ್ಭಾಷ್ಯವ ತೋರಿದ) (ಕೋವಿದರಿಗೆ ಸದ್ಭಾಷ್ಯ ಸುಧೆಯನಿತ್ತು)

ದೇವ ಪುರಂದರ ವಿಠಲ ಸೇವಕರಾದ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಈ ಪದದಲ್ಲಿ ವಾಯುದೇವರ ಮೂರೂ ಅವತಾರಗಳ ವರ್ಣನೆ ಇದೆ.

ಸಮುದ್ರವನ್ನು ಲಂಘಿಸಿ ದುಷ್ಟ ದಾನವರನ್ನು ಸದೆದು ಲಂಕೆಯನ್ನು ವಿಭೀಷಣನಿಗೆ ಕೊಡಿಸಿದ ಆಂಜನೇಯ, ಕೌರವ, ದುಶ್ಯಾಸನ, ಹಿಡಿಂಬ, ಕೀಚಕ, ಮೊದಲಾದ ದುಷ್ಟರ ಮೇಲೆ ದಾಳಿ ಮಾಡಿದ ಭೀಮ, ದುವಾರ್ದಿಗಳ ದುವಾರ್ಖ್ಯಾನಗಳ ದಾಳಿಯನ್ನೆದುರಿಸಿ ಸದ್ಭಾಷ್ಯವನ್ನು ಬರೆದ ಮಧ್ವಮುನಿ ಇವರು ಮೂವರ ಗುರಿಯೂ ಒಂದೇ ಆಗಿತ್ತೆಂಬ ಭಾವ ಈ ಕೀರ್ತನೆಯಲ್ಲಿ ವ್ಯಕ್ತಗೊಂಡಿದೆ.

ವನಧಿ - ನೀರಿನ (ವನ) ನೆಲೆ (ಧಿ), ಸಮುದ್ರ.

ಮಹಿ ತನುಜೆ - ಸೀತೆ, ಭೂಮಿಯ ಮಗಳು

ತರಿದು - ಹೋಗಲಾಡಿಸಿ.

ವನವ - ಲಂಕೆಯಲ್ಲಿ ಅರಸನ ಉದ್ಯಾನವಾಗಿದ್ದ ಅಶೋಕವನವನ್ನು.

ತನ್ನ ಸಖಿಗೆ - ವಿಭೀಷಣನಿಗೆ; ಲಂಕಾರಾಜ್ಯದ ಅಧಿಪತ್ಯವು ಅವನಿಗೆ ದೊರಕುವಂತೆ ಮಾಡಿದ.

ಬಕ :- ಇವನು ಏಕಚಕ್ರ ನಗರದ ಅಧಿಪತಿ. ಅಲ್ಲಿ ವೇತ್ರ ವನದಲ್ಲಿರುತ್ತಿದ್ದನು. ಭೀಮನು ಇವನನ್ನು ಮಲ್ಲ ಯುದ್ಧದಲ್ಲಿ ಕೊಂದನು.

ಹಿಡಿಂಬಕ :- ಕಿಮ್ಮಾರನ ಒಡಹುಟ್ಟಿದವ. ಪಾಂಡವರು ಅರಗಿನ ಮನೆಯಿಂದ ಹೊರಬಿದ್ದು ಅರಣ್ಯ ಸೇರಿದಾಗ, ಭೀಮನನ್ನು ಕೆಣಕಿ ಅವನಿಂದ ಮರಣ ಹೊಂದಿದನು.

ನೆಗೊತ್ತಿ - ಹಾಳುಮಾಡಿ.

ಘೋರ ಪಾತಕಿ - ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನಭಂಗ ಮಾಡಲು ಯತ್ನಿಸಿದ್ದು ದುಃಶಾಸನನ ಘೋರ ಪಾತಕ.

ಮುರವೈರಿ - ಮುರನೆಂಬ ರಾಕ್ಷಸನನ್ನು ಕೊಂದ ಕೃಷ್ಣ.

ಜೀವೇಶರೊಂದೆಂಬುವ - ಅದ್ವೈತ ವಾದ, ಜೀವಾತ್ಮ ಪರಮಾತ್ಮರಲ್ಲಿ ಭೇದವಿರದೆಂಬ.

ದುರ್ವಾದಿಯ ಭಾವಶಾಸ್ತ್ರಗಳೋಡಿಸಿ - ಕುಯುಕ್ತಿಯ ವಾದಿಗಳ ಅಭಾವಶಾಸ್ತ್ರಗಳನ್ನು (ಪರಮಾತ್ಮನೆಂಬ ತತ್ವವೇ ಬೇರೆಯಾಗಿ ಇರದೆಂಬುದು ಅಭಾವ ಶಾಸ್ತ್ರ, ಶೂನ್ಯಸಿದ್ಧಾಂತ) ಖಂಡಿಸಿ.

ಕುಭಾವ ಶಾಸ್ತ್ರ = ಅಪಾರ್ಥ ಕಲ್ಪನೆಯನ್ನು ಹುಟ್ಟಿಸುವಂತಹ ವಾದ

ಕೋವಿದರಿಗೆ - ತಿಳುವಳಿಕೆಯುಳ್ಳವರಿಗೆ.

ಸದ್ಭಾಷ್ಯವ - ದ್ವೈತ ಭಾಷ್ಯ, ಬಾದರಾಯಣರ ಆಶಯವನ್ನು ಸರಿಯಾಗಿ ತಿಳಿಸುವ ಭಾಷ್ಯವನ್ನು.

Classification: Keerthane

Ankita: purandara vittala

Location: NA

Category: Hanuma Stuti, Madhwacharya Stuti

Sub-Category: hanuma, hanuma-bhima-madhva, bhima, madhva, madhwacharya, Samudra, mana, sita, kaadu, lanka, kourava, asura, kichaka, shatru, jiva, shastra, deva, mukti,

Pravachana: NA

Explanation: NA